



# ಸೋಮಾರಿಗೆ ಆಪತ್ತು

ನದಿಯ ತೀರದಲ್ಲಿ ಒಂದು ಆಲದ ಮರವಿತ್ತು. ಆ ಮರದಲ್ಲಿ ಹದ್ದು ವಾಸವಾಗಿತ್ತು. ಮರದ ಪೊಟರೆಯಲ್ಲಿ ದೊಡ್ಡದಾದ ಕಪ್ಪೆಯೂ ಸಹ ವಾಸವಾಗಿತ್ತು. ಹದ್ದು ಮತ್ತು ಕಪ್ಪೆಯ ನಡುವೆ ಗೆಳತನ ಬೆಳೆಯಿತು.

ಹೀಗಿರುವಾಗ ಒಂದು ದಿನ ಮಳೆಯಿಂದ ಜೋರಾಗಿ ನದಿಯಲ್ಲಿ ಪ್ರವಾಹ ಉಂಟಾಯಿತು. ನದಿಯಲ್ಲಿ ಹರಿಯುತ್ತಿದ್ದ ನೀರಿನ ರಭಸಕ್ಕೆ ಆಲದ ಮರವು ಉರುಳಿ ಬಿದ್ದಿತು. ಇಂತಹ ಭಾರಿ ಪ್ರವಾಹದಿಂದ ಹದ್ದು ಮತ್ತು ಕಪ್ಪೆ ಹೇಗೋ ಜೀವ ಉಳಿಸಿಕೊಂಡವು. ದಿನಗಳು ಕಳೆದವು. ನದಿಯಲ್ಲಿ ಪ್ರವಾಹವು ನಿಧಾನವಾಗಿ ಕಡಿಮೆಯಾಗುತ್ತಾ ಬಂದಿತು. ನದಿಯ ದಡದಲ್ಲಿ ಎಲ್ಲ ಕಡೆಗಳಲ್ಲಿ ಮೆಕ್ಕಲು ಮಣ್ಣು ಬಂದು ನಿಂತಿತ್ತು. ಅದನ್ನು ನೋಡಿದ ಹದ್ದು ಕಪ್ಪೆಯಲ್ಲಿ 'ಈ ಕಪ್ಪು ಮಣ್ಣು ತುಂಬಾ ಚನ್ನಾಗಿದೆ. ಈ ಮಣ್ಣನ್ನು ಉಪಯೋಗಿಸಿಕೊಂಡು ನಾವು ಬೇಸಾಯ ಮಾಡೋಣ. ನಮಗೆ ಬೇಕಾದ ಆಹಾರಧಾನ್ಯವನ್ನು ನಾವೇ ಬೆಳೆಯೋಣ' ಎಂದಾಗ ಕಪ್ಪೆ ಹದ್ದಿನ ಮಾತಿಗೆ ಒಪ್ಪಿಗೆ ಸೂಚಿಸಿತು. ಹದ್ದು ಅಲ್ಲಿಯೇ ಇದ್ದ ಎರಡು ಇಲಿಗಳ ಸಹಾಯವನ್ನು ಕೇಳಿತು. ಬೆಂಜು ಮರದ ನೇಗಿಲು ತಯಾರು ಮಾಡಿತು. ಎರಡೂ ಇಲಿಗಳನ್ನು ನೇಗಿಲಿಗೆ ಕಟ್ಟಿ ಹೊಲವನ್ನು ಉಳುಮೆ ಮಾಡಿತು. ಆದರೆ ಕಪ್ಪೆ ಮಾತ್ರ ಹದ್ದಿಗೆ ಯಾವುದೇ ಸಹಾಯವನ್ನು ಮಾಡದೆ ಮರವೊಂದರ ಕೆಳಗೆ ಮಲಗಿ ಗೊರಕೆ ಹೊಡೆಯುತ್ತಿತ್ತು. ಹದ್ದು ತನಗೆ ಸಹಾಯ ಮಾಡೆಂದು ಕೇಳಿದರೂ ಅದು ನಿದ್ದೆ ಮಾಡುತ್ತಾ ಕಾಲ ಕಳೆಯುತ್ತಿತ್ತು.

ಇಲಿಗಳು ಉಳುಮೆ ಮಾಡಿ ಹೋದವು. ನಂತರ ಬೀಜವನ್ನು ಬಿತ್ತನೆ ಮಾಡಬೇಕಾಗಿತ್ತು. ಹದ್ದು ಹಾರಾಡುತ್ತ ಹೋಗಿ ಬಟಾಣಿ ಕಾಳುಗಳನ್ನು ಕೊಕ್ಕಿನಲ್ಲಿ ಹಿಡಿದು ತಂದಿತು. ಆದರೆ ಕಪ್ಪೆಯು ಈಗಲೂ ಹದ್ದಿಗೆ ಯಾವುದೇ ಸಹಾಯ ಮಾಡಲು ಬರಲಿಲ್ಲ. ಹದ್ದು ತನಗೆ ಸಹಾಯ ಮಾಡಲು ಬಾ ಎಂದು ಕೇಳಿಕೊಂಡಿತು. ಆಗ ಕಪ್ಪೆ 'ನನಗೆ ಮೈ ಕೈ ತುಂಬಾ ನೋಯುತ್ತಿದೆ. ನನಗೆ ಬೀಜ ಬಿತ್ತನೆ ಮಾಡಲು ಕಷ್ಟವಾಗುತ್ತಿದೆ. ನೀನೇ ಆ ಕೆಲಸವನ್ನು ಮಾಡು' ಎಂದಿತು.

ಹದ್ದು ಹಗಲು ರಾತ್ರಿ ಕಷ್ಟಪಟ್ಟು ಹೊಲದಲ್ಲಿ ಬೀಜವನ್ನು ಬಿತ್ತಿತು. ಸ್ವಲ್ಪ ಸಮಯದಲ್ಲಿ ಬಟಾಣಿ ಚೆನ್ನಾಗಿ ಬೆಳೆದು ಕಟಾವಿಗೆ ಬಂದಿತು. ಹದ್ದು ಕಪ್ಪೆಯ ಬಳಿಗೆ ಬಂದು, 'ಕಪ್ಪೆ, ನೀನು ಸೋಮಾರಿಯಾಗಿ ಕುಳಿತರೆ ಹೇಗೆ? ಬೆಳೆ ಕಟಾವಿಗೆ ಬಂದಿದೆ. ಅದನ್ನು ನಾನೊಬ್ಬನೇ ಕಟಾವು ಮಾಡಲು ಕಷ್ಟ. ನೀನು ಬಂದು ನನಗೆ ಸಹಾಯ ಮಾಡು' ಎಂದು ಕೇಳಿತು.

ಅದಕ್ಕೆ ಕಪ್ಪೆಯು 'ನನಗೆ ಆರೋಗ್ಯ ಸರಿಯಿಲ್ಲ. ನಾನೇನು ಮಾಡಲಿ?' ಎಂದು ಹದ್ದಿನ ಮಾತಿಗೂ ಕಾಯದೆ ಅಲ್ಲಿಂದ ಹೊರಟು ಹೋಯಿತು. ಹದ್ದು ಅಲ್ಲಿಯೇ ಹತ್ತಿರದಲ್ಲಿದ್ದ ಕಾಡಿಗೆ ಹೋಗಿ ಅಳಿಲುಗಳ ಸಹಾಯವನ್ನು ಬೇಡಿತು. ಅಳಿಲುಗಳು ಬಂದು ಹದ್ದಿಗೆ ಮೂರು ದಿನಗಳಲ್ಲಿ ಬಟಾಣಿ ಬೆಳೆಯನ್ನು ಕಟಾವು ಮಾಡಿಕೊಟ್ಟವು. ಹದ್ದು ಅಳಿಲುಗಳು ತನಗೆ ಸಹಾಯ ಮಾಡಿದ್ದಕ್ಕೆ ಮೂರು ಸೇರು ಬಟಾಣಿ ಕಾಳುಗಳನ್ನು ಕೊಟ್ಟಿತು. ಹಾಗೆಯೇ ಉಳುಮೆ ಮಾಡಿದ ಎರಡು ಇಲಿಗಳಿಗೆ ಎರಡು ಸೇರು ಬಟಾಣಿ ಕಾಳುಗಳನ್ನು ಕೊಟ್ಟು. ಉಳಿದ ಒಂದು ಸೇರು ಬಟಾಣಿಯನ್ನು ತನ್ನ ಮನೆಗೆ ತಂದಿತು.

ಹದ್ದು, ಕಪ್ಪೆಗೆ 'ಬಟಾಣಿ ಕಾಳನ್ನು ತಂದಿದ್ದೇನೆ, ಅದನ್ನು ಬೀಸಿ ಹಿಟ್ಟು ಮಾಡಲು ಸಹಾಯ ಮಾಡು' ಎಂದು ಕೇಳಿಕೊಂಡಿತು. ಆಗ ಕಪ್ಪೆಯು 'ನನಗೆ ಜ್ವರ ತುಂಬಾ ಬರುತ್ತಿದೆ. ಜೊತೆಗೆ ಆಯಾಸ, ನಿಶ್ರಾಣ. ದಯವಿಟ್ಟು ನನ್ನ ಕಷ್ಟ ಅರ್ಥ ಮಾಡಿಕೋ. ನನಗೆ ಕೆಲಸ ಮಾಡಲು ಬಲವಂತ ಮಾಡಬೇಡ' ಎಂದು ಕಪ್ಪೆ ನಿದ್ದೆ ಮಾಡಲು ಪ್ರಾರಂಭಮಾಡಿತು.

ಹದ್ದು ದಿನವಿಡೀ ಬಟಾಣಿ ಕಾಳುಗಳನ್ನು ಬೀಸಿ ಹಿಟ್ಟು ಮಾಡಿ, ಮಾರನೆಯ ದಿನ ಒಲೆಯನ್ನು ಉರಿಸಿ ಆರು ರೊಟ್ಟಿಯನ್ನು ತಯಾರಿಸಿತು. ರೊಟ್ಟಿಯ ಪರಿಮಳ ಬಂದಿದ್ದೇ ತಡ ಕಪ್ಪೆಯು ಕುಪ್ಪಳಿಸುತ್ತಾ ಒಲೆಯ ಹತ್ತಿರ ಬಂದು ಕುಳಿತು, 'ಅಣ್ಣಾ, ಹೊಟ್ಟೆ ತುಂಬಾ ಹಸಿವಾಗುತ್ತಿದೆ. ಜ್ವರ ಬಂದು ಬಾಯಿ ಸಹ ಕೆಟ್ಟಿದೆ. ನನಗೂ ರೊಟ್ಟಿ ತಿನ್ನಲು ಕೊಡು' ಎಂದು ಕೇಳಿತು.

ಆಗ ಹದ್ದು ಕೋಪದಿಂದ, 'ಒಂದು ದಿನವೂ ನೀನು ನನಗೆ ಯಾವುದೇ ಸಹಾಯ ಮಾಡಲು ಹೊಲದ ಬಳಿ ಬರಲಿಲ್ಲ. ಕಾಳನ್ನು ಹಿಟ್ಟು ಮಾಡಲು

ಕರೆದರೂ ನೀನು ಬರಲಿಲ್ಲ. ಈಗ ರೊಟ್ಟಿ ತಿನ್ನಲು ಕೇಳಿದರೆ ನಾನೇಕೆ ನಿನಗೆ ಕೊಡಬೇಕು' ಎಂದಿತು.

ಅದಕ್ಕೆ ಕಪ್ಪೆ 'ನಾವಿಬ್ಬರೂ ಬಹಳ ವರ್ಷಗಳಿಂದ ಮಿತ್ರರು. ನಾನು ಜ್ವರದಿಂದ ಬಳಲುತ್ತಿದ್ದ ಕಾರಣದಿಂದ ನಿನಗೆ ಸಹಾಯ ಮಾಡಲು ಆಗಲಿಲ್ಲವೇ ಹೊರತು, ಬೇಕೆಂದೇ ನಿನಗೆ ಸಹಾಯ ಮಾಡಲಿಲ್ಲವೆಂದು ಆರೋಪಿಸಬೇಡ' ಎಂದು ಹದ್ದಿನ ಮನವೊಲಿಸಲು ಪ್ರಯತ್ನಿಸಿತು. ಹದ್ದು, ಕಪ್ಪೆಯ ಮಾತಿಗೆ, 'ಆಗಲಿ, ಕೈ ಕಾಲು ತೊಳೆದುಕೊಂಡು ಬಾ. ರೊಟ್ಟಿ ಕೊಡುತ್ತೇನೆ' ಎಂದಿತು.

ಹದ್ದು ಮತ್ತು ಕಪ್ಪೆ ರೊಟ್ಟಿಯನ್ನು ತಿನ್ನಲು ಒಟ್ಟಿಗೆ ಕುಳಿತವು. ಅಷ್ಟರಲ್ಲಿ ಹೊರಗೆ ಯಾರೋ ಕೂಗಿದಂತಾಗಿ ಹದ್ದು ಯಾರೆಂದು ನೋಡಲು ಹೊರ ಹೋಯಿತು. ಹದ್ದು ಒಳ ಬರುವಷ್ಟರಲ್ಲಿ ಕಪ್ಪೆಯು ಐದು ರೊಟ್ಟಿಯನ್ನು ತಿಂದು ಮುಗಿಸಿತ್ತು. ಕಪ್ಪೆಯ ಕಪಟ ಬುದ್ಧಿಯನ್ನು ಕಂಡು ಹದ್ದಿಗೆ ಕೋಪ ಬಂದಿತು.



ಶಶಿಧರ ಹಳೇಮನಿ

ಆದರೆ ಕೋಪ ಮಾಡಿಕೊಳ್ಳುವುದರಿಂದ ಯಾವುದೇ ಪ್ರಯೋಜನವಿಲ್ಲವೆಂದು ಯೋಚಿಸಿ ಉಳಿದ ಒಂದು ರೊಟ್ಟಿಯನ್ನು ತಿಂದು ನೀರು ಕುಡಿದು ತನಗೆ ತಾನೇ ಸಮಾಧಾನಪಟ್ಟಿತು.

ಕಪ್ಪೆಯು ಐದು ರೊಟ್ಟಿಯನ್ನು ತಿಂದು ಹೊಟ್ಟೆ ಊದಿಸಿಕೊಂಡು ಅಲ್ಲಿಂದ ಹೊರ ಹೋಯಿತು. ಅದಕ್ಕೆ ಜೋರಾಗಿ ನಿದ್ದೆ ಬರಲು ರಸ್ತೆ ಮಧ್ಯದಲ್ಲೇ ಮಲಗಿ ನಿದ್ದೆ ಮಾಡುತ್ತಿತ್ತು. ಅದೇ ರಸ್ತೆಯಲ್ಲಿ ರಾಜನ ಆನೆಯನ್ನು ಮಾವುತನು ನಡೆಸಿಕೊಂಡು ಬರುತ್ತಿದ್ದನು. ಮಾವುತನು 'ಆನೆಗೆ ದಾರಿಬಿಡು' ಎಂದು ಕಪ್ಪೆಯನ್ನು ದಾರಿ ಬಿಡಲು ಕೇಳಿಕೊಂಡನು. ಆಗ ಕಪ್ಪೆಯು 'ನನಗೆ ಏಳಲು ಕಷ್ಟವಾಗುತ್ತಿದೆ, ನೀನೇ ಆನೆಯನ್ನು ಪಕ್ಕದಲ್ಲಿ ನಡೆಸಿಕೊಂಡು ಹೋಗು' ಎಂದಿತು.

ಕಪ್ಪೆಯ ಮಾತುಗಳನ್ನು ಕೇಳಿ ಮಾವುತನಿಗೆ ಕೋಪ ಬಂದಿತು. ಆನೆಗೆ ಸಂಜ್ಜೆಯನ್ನು ಮಾಡಿದ. ಆನೆಯು ಕಪ್ಪೆಯನ್ನು ತನ್ನ ಮುಂಗಾಲಿನಿಂದ ತುಳಿದು ಸಾಯಿಸಿತು. ಇದನ್ನೆಲ್ಲಾ ನೋಡುತ್ತಿದ್ದ ಹದ್ದು 'ಸೋಮಾರಿತನಕ್ಕೆ ತಕ್ಕ ಪಾಠವೆಂದುಕೊಂಡಿತು'.

■ ವೇದಾವತಿ ಎಚ್.ಎಸ್.